

1 ಹೆಚ್ಚುವರಿ ಹಿರಿಯ ವ್ಯವಹಾರಿಕ ನ್ಯಾಯಾಧೀಶರ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ ಪುತ್ರೂರು ದ.ಕ.

ದಿನಾಂಕ: 10.04.2026 ಸಾಕ್ಷಿಯನ್ನು ಕರೆಯಿಸಿ ಪ್ರಮಾಣವಚನ ಭೋದಿಸಲಾಯಿತು.

ಮುಂದುವರೆದ ಮುಖ್ಯ ವಿಚಾರಣೆ : 4ನೇ ಎದುರುದಾರರ ಪರ ವಕೀಲರಿಂದ:

ನಾನು ಅಬ್ಬಾಸ್ ಟಿ ಹೆಚ್ ರವರಿಗೆ ಸಂಬಂಧಿಸಿದ ವಿಜಯಾ ಬ್ಯಾಂಕನ ದಿ.01.06.2020 ರಿಂದ 22.08.2020 ರವರೆಗಿನ ಆನ್ ಲೈನ್ ಡೌನ್ ಲೋಡ ಸ್ಟೇಟಮೆಂಟ್ ಹಾಗೂ ಬ್ಯಾಂಕ ಆಫ್ ಬರೋಡಾ ಶಾಖೆಯ ದಿ.01.10.2020 ರಿಂದ 31.10.2020 ಹಾಗೂ ದಿ.01.11.2020 ರಿಂದ ದಿ.31.01.2020 ರವರೆಗಿನ ಆನ್ ಲೈನ್ ಡೌನ್‌ಲೋಡ ಸ್ಟೇಟ್ ಮೆಂಟ್ ಹಾಜರುಪಡಿಸಿದ್ದು ಅವುಗಳನ್ನು ನಿಆರ್.1 ರಿಂದ 3 ಎಂದು ಗುರುತಿಸಲಾಯಿತು.

ದಿ.24.11.2020 ರಂದು ರಿಲಾಯನ್ಸ್ ಇನ್ಸೂರನ್ಸ್ ಕಂಪನಿಯವರು ಚೆಕ್ ನಂ. 82367056 ಎಸ್ ಬ್ಯಾಂಕ್ ಮುಖಾಂತರ ನಗದೀಕರಣಕ್ಕೆ ಹಾಜರುಪಡಿಸಿದ್ದು ಖಾತೆಯಲ್ಲಿ ಚೆಕ್ ನಗದಾಗುವಷ್ಟು ಸಾಕಷ್ಟು ಹಣ ಇಲ್ಲ ಎಂದು ನಗದೀಕರಣಗೊಂಡಿರುವುದಿಲ್ಲ.

ಪಾಟಿ ಸವಾಲು : ಶ್ರೀ ಎಂ ಜಿ ಎಸ್ ವಕೀಲರಿಂದ 1ನೇ ಎದುರುದಾರರರಿಂದ :

ದಾಖಲಾತಿಗಳ ಮೇರೆಗೆ ನಿ ಆರ್ 1 ರಿಂದ 3 ರಲ್ಲಿ ಕಾಣುವ ಬ್ಯಾಂಕ ಖಾತೆ ಅಬ್ಬಾಸ್ ರವರಿಗೆ ಸೇರಿದ್ದು. ಅದೇ ಬ್ಯಾಂಕ ಖಾತೆಯಿಂದ ಚೆಕ್ ಹಾಜರುಪಡಿಸಿದ್ದು ಚೆಕ್ ನಗದೀಕರಣ ಆಗದೇ ಅಮಾನ್ಯವಾಗಿತ್ತು. ನನ್ನ ಮುಖ್ಯ ವಿಚಾರಣೆಯಲ್ಲಿ ತಿಳಿಸಿರುವ ಚೆಕ್ ಅಬ್ಬಾಸ್ ಜಬ್ಬಾರ್‌ರವರಿಗೆ ತಿಳಿಸಿದ ಚೆಕ್ ಆಗಿರುವುದಿಲ್ಲ ಎಂದರೆ ಸರಿ.

ಪಾಟಿ ಸವಾಲು : ಶ್ರೀ ಎಂ ಕೆ ವಕೀಲರಿಂದ 3ನೇ ಎದುರುದಾರರಿಂದ :

ನನಗೆ ನ್ಯಾಯಾಲಯದ ಸಮನ್ಸ್ ಬಂದಾಗ ಆ ಸಮನ್ಸ್‌ನಲ್ಲಿ ಯಾರ ಖಾತೆಗೆ ಸಂಬಂಧಿಸಿದ ದಾಖಲೆ ಹಾಜರುಪಡಿಸಬೇಕು ಎಂದು ನಮೂದು ಇರಲಿಲ್ಲ. ಚೆಕ್ ನ್ನು ಯಾವ

ಎಂ.ವಿ.ಸಿ. ನಂ: 21/2022, R.W.-2

ಉದ್ದೇಶಕ್ಕಾಗಿ ರಿಲಯನ್ಸ್ ಕಂಪನಿಗೆ ಕೊಡಲಾಗಿತ್ತು ಎಂದು ನನಗೆ ವಯಕ್ತಿಕ ಮಾಹಿತಿ ಇಲ್ಲ. ಪಾಲಿಸಿ ಯಾರ ಹೆಸರಿನಲ್ಲಿ ಇತ್ತು ಎಂದು ನನಗೆ ಗೊತ್ತಿಲ್ಲ. ಇನ್ನೊರನ್ ಕಂಪನಿಯಲ್ಲಿ ಯಾರು ಖುದ್ದಾಗಿ ಚೆಕ್ ಕೊಟ್ಟಿದ್ದರು ಎಂದು ನನಗೆ ಗೊತ್ತಿಲ್ಲ. ಒಬ್ಬನಿಗೆಸೇರಿದ ಚೆಕ್ ನ್ನು ಇನ್ನೊಬ್ಬರು ಬ್ಯಾಂಕಿಗೆ ಕೊಡಬಾರದು ಎಂಬ ನಿಯಮ ಬ್ಯಾಂಕಿನಲ್ಲಿಲ್ಲ.

ಪಾಟಿ ಸವಾಲು ಅರ್ಜಿದಾರರ ಪರ ಶ್ರೀ ಎ ಡಿ ಆರ್ ವಕೀಲರಿಂದ ಃ

ನಾನು ಹಾಜರುಪಡಿಸಿದ ನಿಆರ್ 1 ರಿಂದ 3 ಅಬ್ಬಾಸರವರಿಗೆ ಸೇರಿದ ಬ್ಯಾಂಕು ಖಾತೆಗೆ ಸೇರಿದ ದಾಖಲೆಗಳು. ನನ್ನ ಮುಖ್ಯ ವಿಚಾರಣೆಯಲ್ಲಿ ತಿಳಿಸಿದ ಚೆಕ್ ಅಬ್ಬಾಸರವರು ಕೊಟ್ಟಿದ್ದಾರೆ. ದಾಖಲೆಗಳ ಆಧಾರದಲ್ಲಿ, ಚೆಕ್ ಹಾಜರುಪಡಿಸಿದ ದಿನ ಅಬ್ಬಾಸರವರ ಖಾತೆಗೆ ರೂ. 22,000/- ಹಣ ಜಮಾವಣೆ ಆಗಿರುತ್ತದೆ.

ಮರುವಿಚಾರಣೆ ಇಲ್ಲ.

ನನ್ನ ಉಕ್ತಲೇಖನದ ರೀತ್ಯ ಬಹಿರಂಗ ನ್ಯಾಯಾಲಯದಲ್ಲಿ ಬೆರಳಚ್ಚು ಮಾಡಲಾಯಿತು.

ಓ.ಹೇ.ಕೇ.ಸ.ಇದೆ

1ನೇ ಹೆಚ್ಚುವರಿ ಹಿರಿಯ ವ್ಯವಹಾರಿಕ ನ್ಯಾಯಾಧೀಶರು
ಮತ್ತು ಪ್ರಥಮ ದರ್ಜೆ ನ್ಯಾಯಕದಂಡಾಧಿಕಾರಿ, ಪುತ್ತೂರು